



## ಮುಖ್ಯಪ್ರಚ

ಕೆಲಸ ತ್ವಾನ್ ಧ್ವನಿಗಳಾದ್ದು. ವರ್ಷದ ಒಹುಪಾಲು ದಿನಗಳಲ್ಲಿ ನಿಧಾನಕ್ಕೆ ಬೆಲೀಸುವ ತ್ವಾ ಎಂಬೆನ್ನಿಗಳು ಕೆಲವು ಸಲ ಇದ್ದಕ್ಕಿಂದ ಮೇಗ ಹೆಚ್ಚಿಸಿಕೊಳ್ಳುತ್ತವೆ. ಆಗ ಉಪಾಳ ಜಾಸ್ತಿಯಾಗುತ್ತದೆ. ಸದ್ಯಕ್ಕೆ ಭೂಮಿಯ ಸರಾಸರಿ ತಾಪಮಾನ 58 ಡಿಗ್ರಿ ಫ್ರಾನ್‌ಚೋನಿಸ್ಟಿದೆ. ಅದು 51ಂದ 6 ಡಿಗ್ರಿ ಹೆಚ್ಚಾದರೆ ಭೂಮಧ್ಯ ರೇಖೆಯ ಬಳಿ ಕೆವಲ ಅರ್ಥದಿಂದ 1 ಡಿಗ್ರಿ ಹೆಚ್ಚಾಗುತ್ತದೆ. ಧ್ವನ ಪ್ರದೇಶಗಳ ಬಳಿ 12 ಡಿಗ್ರಿಯನ್ನು ಹೆಚ್ಚಿಂದ ಕಂಡುಬರುತ್ತದೆ. ಆಗ ಇಡೀ ವಿಶ್ವವೇ ಅಳ್ಳೋಲಕಳ್ಳೋಲವಾಗುತ್ತದೆ. ದಕ್ಷಿಣ ಧ್ವನದ ಅಂತರ್ರಾಷ್ಟ್ರಿಕ ಭಾಗದ ಕಿರುಮಿಡಿಗಳು ಶೀಪ್ತ ಕರಗಿದರೆ, ಸಮುದ್ರದ ಮಟ್ಟ 20 ಅಡಿಗಳವರೆಗೂ ಇರುತ್ತದೆ. ಗ್ರೀನ್‌ಲ್ಯಾಂಡ್ ಮುಖ್ಯಿಗಳಿಗುತ್ತದೆ. ತಗ್ಗಿನಲ್ಲಿರುವ ನೆದಲ್‌ಎಂದ್ ಬಾಯಿ ಬಾಯಿ ಬಡಿದುಕೊಳ್ಳಬೇಕಾಗುತ್ತದೆ.

### ಉದ್ದೇಶಗಳ ಬಗೆ ಬಗೆ ಬಣ್ಣ

ಉದ್ದೇಶಗಳಲ್ಲಿ ಕೆಂಪು, ಕಿತ್ತಳೆ, ಹಸಿರು ಮತ್ತು ಬಿಳಿ ಎಂಬ ವರ್ಗೀಕರಣಗಳಿವೆ. ಅವು ಹೊಮೀಸುವ ಮಾಲಿನ್ಯದ ಪ್ರಮಾಣಕ್ಕನುಗಣವಾಗಿ ಸೂಚ್ಯಂಕ ನೆಡಲಾಗುತ್ತದೆ. ಸೂಚ್ಯಂಕ ಅಧಿರಿಂದ ಉದ್ದೇಶಗಳನ್ನು ನಿಗದಿತ ಅವಧಿಗೆ ತಪಾಸಕೆ ಮಾಡಬೇಕಂಬ ನಿಯಮಗಳಿವೆ. ಅತಿ ಹೆಚ್ಚು ಮಾಲಿನ್ಯ ಉಂಟುಮಾಡುವ ಸಿಮೆಂಟ್, ಸಕ್ಕರೆ, ಟಿಕ್ಕೋಟ್ಟೀಲ್, ಬ್ಲೈಜಿಂಗ್ ಮತ್ತು ದ್ಯುಲಿನ್ಗ್ ಉದ್ದೇಶಗಳು ಮಾಲಿನ್ಯ ನಿಯಂತ್ರಣ ಕಾಯಿದೆಯನ್ನು ಪಾಲಿಸುತ್ತಿರುವೋ ಇಲ್ಲವೋ ಎಂಬುದನ್ನು ಪ್ರತಿ ಆರು ತಿಂಗಳಿಗೊಮ್ಮೆ ತಪಾಸಕೆ ಮಾಡುವ ಜವಾಬ್ದಾರಿ ಮಾಲಿನ್ಯ ನಿಯಂತ್ರಣ ಮಂಡಳಿಯದು. ಕೆಂಪು ಹಣೆಪಟ್ಟಿಯ ಆರೋಮೆಂಟ್‌ಲ್, ವಾಹನಗಳ ಮತ್ತು ಗೃಹೋಪಯೋಗದ ಆಸ್ತಿದ್ದ ಬ್ಯಾಟರಿಗಳನ್ನು ತಪಾಸಿಸುವ ಕಾರಾನೆಗಳನ್ನು 2 ವರ್ಷಗಳಿಗೊಮ್ಮೆ ತಪಾಸಣೆಗೊಳಿಸಬೇಕಂಬ ಕಾನೂನಿದೆ. ಕಿತ್ತಳೆ ಹಣೆಪಟ್ಟಿಯ ಕಾರಾನೆಗಳನ್ನು ವರ್ಷಕ್ಕೊಮ್ಮೆ ತಪಾಸಬೇಕು. ಮಾಲಿನ್ಯ ಸೂಚ್ಯಂಕ 60ಕ್ಕಿಂತ ಹೆಚ್ಚಿರುವ ಕೆಂಪು ಹಣೆಪಟ್ಟಿಯ ಉದ್ದೇಶಗಳನ್ನು ಪ್ರತಿ ಮೂರು ತಿಂಗಳಿಗೊಮ್ಮೆ ತಪಾಸಕೆ ಮಾಡಿದರೆ, 41–59 ರವರೆಗಿನ ಸೂಚ್ಯಂಕವಿರುವ ಕಿತ್ತಳೆ ಹಣೆಪಟ್ಟಿಯ ಉದ್ದೇಶಗಳನ್ನು ಪ್ರತಿ ವರದು ವರ್ಷಗಳಿಗೊಮ್ಮೆ ಹಾಗೂ ಸೂಚ್ಯಂಕದ 20ರ ಸೂಚ್ಯಂಕವಿರುವ ಉದ್ದೇಶಗಳನ್ನು ಮೂರು ವರ್ಷಗಳಿಗೊಮ್ಮೆ ತಪಾಸಬೇಕಂಬ ನಿಯಮಿದೆ.

ಸಾರ್ವಜನಿಕರಿಂದ ದೂರು ಬಂದಾಗ ಇಲ್ಲವೆ ವರ್ಷಕ್ಕೊಮ್ಮೆ ಪರಾಣಗಿ ನವೀಕರಣ ಮಾಡಿಕುವಾಗ ತಪಾಸಕೆ ನಡೆಸುವದನ್ನು ರೂಢಿಸಬೇಕಿರುವ ಮಾಲಿನ್ಯ ನಿಯಂತ್ರಣ ಮಂಡಳಿಗಳು ಇನ್‌ಪ್ರೋ ನಿಾವಹಿಸಬೇಕು. 2014ರಿಂದಲೇ ಜಾರಿಯಲ್ಲಿರುವ ಆನ್‌ಲೈನ್

ಮಾಹಿತಿ ನೀಡಿಕೆ ವ್ಯವಸ್ಥೆಯನ್ನು ಉದ್ದೇಶಗಳು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಅಂದಂದಿನ ಮಾಹಿತಿಯನ್ನು ಮಾಲಿನ್ಯ ನಿಯಂತ್ರಣ ಮಂಡಳಿಗಳೇ ನೆಡಬಹುದಾದ ಆನ್‌ಲೈನ್ ವ್ಯವಸ್ಥೆ 2014ರಿಂದಲೇ ಜಾರಿಯಲ್ಲಿದೆ. ತಪಾಸಕೆ ನಡೆದಾಕ್ಷಣ ಎಲ್ಲ ಸರಿಯಾಗುತ್ತದೆ ಎಂಬುದಕ್ಕೆ ಯಾವ ಆಧಾರವೂ ಇಲ್ಲ. ಪಂಜಾಬ್‌ನ ಜ್ಯೋರಾ ಪಟ್ಟಣದ ಹೊರವಲಯದಲ್ಲಿರುವ ಸರಾಯಿ ತಯಾರಿಸುವ ಮಾಲ್‌ಬೈಸ್‌ ಇಂಟರ್‌ನ್ಯಾವಾನಲ್ ಕಂಪನಿ, ರಾಜ್ ನಿಯಂತ್ರಣ ಮಂಡಳಿಯವರನ್ನು ಯಾವಾರಿಸಿ ಹ್ಯಾನ್‌ನೊ ಚಿಟ್ಟು ಪಡೆದುಹೊಂಡಿತ್ತು. ದಿನವೂ ಸಮ್ಮೇ ಎದುರಿಸುತ್ತಿದ್ದ ಉರಿನ ಜನ ಹ್ಯೋಂಟ್‌ನ್ಯಾಲ್‌ ದಾವ ದಾಖಲಿಸಿದ ಮೇಲೆ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯವರು ತಪಾಸಕೆ ನಡೆಸಿ ಕಂಪನಿ ಮಾಡುತ್ತಿದ್ದ ಅನಾಭಾರ ಬಯಲಿಗೆ ಬಂತು.

### ಮಾಲಿನ್ಯ ಅಳತೆಗೆ ವೈಜ್ಞಾನಿಕ ವ್ಯವಸ್ಥೆ

ಅತಿ ಹೆಚ್ಚು ಮಾಲಿನ್ಯ ಉಂಟುಮಾಡುವ ಉದ್ದೇಶಗಳು 'ಕಂಟಿನ್ಯೂಯೂರ್' ಎಷ್ಟು ಯೆಂಟ್‌ಕ್ವಾಲಿಟಿ ಮಾನೆಪರಿಂಗ್' (CEQMS) ವ್ಯವಸ್ಥೆ ಬಳಸಿ ಕ್ಷಣಾಕಾರ ಅಂತಿ ಅಂತಗಳನ್ನು ನಮೂದಿಸಿ ಬೇಕಾದಾಗ ಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂಬ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶವನ್ನು ಪಾಲಿಸಿದೆ.



ದಕ್ಷಿಣ ಫ್ರಾನ್ಸ್‌ನ ಮಾಸಿಕ್‌ಲ್ಲೆ ಎಂಬಲ್ಲಿ ಭಾರೀ ಮಳೆಯಿಂದಾಗಿ ಕೊಟ್ಟೆ ಬಂದು ಕಡಲನ್ನು ಸೇರುತ್ತಿರುವ ಕಾವಿ ಗುಡ್ಡ

ಕ್ಯಾಂಪ್‌ತ್ಯಾಜ್ ಸುಧುವುದು ಪರಿಸರಕ್ಕೆ ಮಾರಕವೆಂಬುದು ತಿಳಿದಿದ್ದರೂ...

